



OEBC – 101

**I Semester All UG Courses Examination, February/March 2024
(NEP) (Freshers and Repeaters)**

COMMERCE

Paper – 1.5(a) : Accounting for Everyone (Open Elective)

Time : 2½ Hours

Max. Marks : 60

Instruction : Answers should be written **completely** either in **English** or in **Kannada**.

SECTION – A

I. Answer **any five** questions. **Each** question carries **two** marks. **(5×2=10)**

- 1) a) Define Capital.
- b) What is a Financial Year ?
- c) Expand ICAI, GAAP.
- d) What is Nominal A/c ?
- e) Pass Journal Entry – Murali Commenced Business with Cash - Rs. 20,000 and Buildings - Rs. 10,000.
- f) Define Accounting Equation.
- g) Mention any two software of computerized accounting systems.

SECTION – B

II. Answer **any three** questions. **Each** question carries **four** marks. **(3×4=12)**

- 2) Briefly explain any 4 Accounting Conventions.
- 3) Classify the following A/c into :
 - 1) Personal A/c
 - 2) Real A/c and
 - 3) Nominal A/c
 - a) Capital A/c
 - b) State Bank of India A/c
 - c) Salaries A/c.
 - d) Prepaid Insurance A/c

P.T.O.



4) Journalise the following transactions in the books of Mohan, 2023.

	Rs.
April 1 st : Commenced business with cash	40,000
" 10 th : Deposited Cash into State Bank of India	10,000
" 20 th : Sold goods for cash	30,000
" 31 st : Paid Salaries	20,000

5) Mention any 4 differences between Capital Expenditure and Revenue Expenditure.

6) Briefly explain the fundamental rules of the double-entry system of accounting.

SECTION – C

III. Answer **any three** questions. **Each** question carries **ten** marks. **(3×10=30)**

7) From the following information, prepare Profit and Loss Account for the year ended 31st March, 2023.

Particulars	Rs.	Particulars	Rs.
Gross Profit	1,20,000	Discount Received	6,000
Rent	5,000	Printing and Stationery	4,000
Salary	35,000	Legal Charges	10,000
Commission Paid	19,000	Bad Debts	2,000
Interest on Loan	5,000	Loss by Fire	6,000
Advertisement	8,000	Depreciation	4,000
Interest Received	8,000		

8) Journalise the following transactions in the books of Hamsa and Prepare Cash A/c.

2023		Rs.
Jan. 01	The business started with cash	75,000
" 07	Purchased goods for cash	10,000
" 09	Sold goods to Swati	5,000
" 10	Cash Sales	20,000
" 12	Purchased furniture	3,000
" 25	Paid rent	1,000
" 30	Paid salary	1,500



- 9) From the following ledger balances prepare the Trial Balance of Mr. Rama, as on 31-03-2022.

S.I No.	Name of the A/C	Amount (Rs.)
1	Capital	59,000
2	Bank loan	31,000
3	Machinery	20,000
4	Drawings	17,000
5	Sales	70,000
6	Cash	42,000
7	Creditors	17,000
8	Purchases	30,000
9	Buildings	50,000
10	Wages	18,000

- 10) Discuss the advantages and limitations of the Computerized Accounting System.

- 11) Journalise the following transactions in the books of Lakshmi.

2022

		Rs.
April 1	Lakshmi started business with cash	50,000
" 4	Bought goods from shakti for cash	10,000
" 8	Sold Building for cash	8,000
" 12	Sold goods for cash	9,000
" 17	Cash Purchases	12,000
" 20	Paid salary to Manager	15,000
" 25	Paid rent	6,000
" 26	Purchased goods from Murali	14,000



SECTION – D

IV. Answer the following question. The question carries **eight** marks. (1×8=8)

12) a) Briefly explain any 4 Accounting Concepts with suitable examples.

OR

b) Write a note on Computerized Accounting System.

ಕನ್ನಡ ಆವೃತ್ತಿ

ವಿಭಾಗ - ಎ

I. ಈ ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗಳಿಗೆ ಎರಡು ಅಂಕಗಳು. (5×2=10)

- 1) a) ಬಂಡವಾಳವನ್ನು ವ್ಯಾಖ್ಯಾನಿಸಿ.
- b) ಹಣಕಾಸಿನ ವರ್ಷ ಎಂದರೇನು ?
- c) ICAI, GAAP ಅನ್ನು ವಿಸ್ತರಿಸಿ.
- d) ನಾಮಮಾತ್ರ ಖಾತೆ ಎಂದರೇನು ?
- e) ರೋಜು ಪುಸ್ತಕದಲ್ಲಿ ದಾಖಲಿಸಿ. ಮುರಳಿ ವ್ಯವಹಾರವನ್ನು ನಗದು ರೂ. 20,000 ಮತ್ತು ಕಟ್ಟಡ ರೂ. 10,000 ದಿಂದ ಪ್ರಾರಂಭಿಸಿದರು.
- f) ಲೆಕ್ಕಶಾಸ್ತ್ರ ಪದ್ಧತಿಯ ಸಮೀಕರಣವನ್ನು ವ್ಯಾಖ್ಯಾನಿಸಿ.
- g) ಗಣಕೀಕೃತ ಲೆಕ್ಕಶಾಸ್ತ್ರದ ಎರಡು ಪ್ರಮುಖ ತಂತ್ರಾಂಶಗಳನ್ನು ತಿಳಿಸಿ.

ವಿಭಾಗ - ಬಿ

II. ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗಳಿಗೆ ನಾಲ್ಕು ಅಂಕಗಳು. (3×4=12)

- 2) ಲೆಕ್ಕಶಾಸ್ತ್ರದ ಸಂಪ್ರದಾಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
- 3) ಕೆಳಗಿನ ಖಾತೆಗಳನ್ನು ವರ್ಗೀಕರಿಸಿ :
 - 1) ವೈಯಕ್ತಿಕ ಖಾತೆ
 - 2) ಆಸ್ತಿ ಖಾತೆ
 - 3) ನಾಮಮಾತ್ರ ಖಾತೆ
 - a) ಬಂಡವಾಳ ಖಾತೆ
 - b) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
 - c) ಸಂಬಳ ಖಾತೆ
 - d) ಮುಂಗಡ ಪಾವತಿಸಿದ ವಿಮೆ ಖಾತೆ.



4) ಮೋಹನ್‌ರವರ 2022ರ ಪುಸ್ತಕಗಳಲ್ಲಿ ಈ ಕೆಳಗಿನ ವಹಿವಾಟುಗಳನ್ನು ರೋಜು ದಾಖಲಿಸಿ.

		ರೂ.
ಏಪ್ರಿಲ್ 1	ನಗದು ಮೂಲಕ ವ್ಯವಹಾರವನ್ನು ಪ್ರಾರಂಭಿಸಲಾಗಿದೆ	40,000
" 10	ಸ್ಟೇಟ್ ಬ್ಯಾಂಕಿಗೆ ಠೇವಣಿ ಮಾಡಿದ ನಗದು	10,000
" 20	ನಗದು ಮಾರಾಟದ ಸರಕುಗಳು	30,000
" 31	ವೇತನ ಪಾವತಿ	20,000

5) ಬಂಡವಾಳ ಖರ್ಚುಗಳು ಮತ್ತು ಆದಾಯ ಖರ್ಚುಗಳ ನಡುವಿನ ಯಾವುದಾದರೂ ನಾಲ್ಕು ವ್ಯತ್ಯಾಸಗಳನ್ನು ತಿಳಿಸಿ.

6) ಲೆಕ್ಕಶಾಸ್ತ್ರದಲ್ಲಿ ದ್ವಿ ನಮೂದು ಪದ್ಧತಿಯ ಮೂಲಭೂತ ನಿಯಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

ವಿಭಾಗ - ಸಿ

III. ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗಳಿಗೆ ಹತ್ತು ಅಂಕಗಳು.

(3×10=30)

7) ಈ ಕೆಳಗಿನ ಮಾಹಿತಿಯಿಂದ 31 ನೇ ಮಾರ್ಚ್ 2023 ಕ್ಕೆ ಕೊನೆಗೊಂಡ ಲಾಭ ಮತ್ತು ನಷ್ಟ ಖಾತೆಯನ್ನು ಸಿದ್ಧಪಡಿಸಿ.

ವಿವರಗಳು	ರೂ.	ವಿವರಗಳು	ರೂ.
ಒಟ್ಟು ಲಾಭ	1,20,000	ಪಡೆದ ರಿಯಾಯಿತಿ	6,000
ಬಾಡಿಗೆ	5,000	ಮುದ್ರಣ ಮತ್ತು ಸಾಮಗ್ರಿಗಳು	4,000
ಸಂಬಳ	35,000	ಕಾನೂನು ಶುಲ್ಕಗಳು	10,000
ದಲ್ಲಾಳಿಗೆ ಪಾವತಿಸಿದ್ದು	19,000	ವಸೂಲಾಗದ ಸಾಲ	2,000
ಸಾಲದ ಮೇಲಿನ ಬಡ್ಡಿ	5,000	ಬೆಂಕಿಯಿಂದ ನಷ್ಟ	6,000
ಜಾಹೀರಾತು	8,000	ಸವಕಳಿ	4,000
ಸ್ವೀಕರಿಸಿದ ಬಡ್ಡಿ	8,000		



8) ಹಂಸರವರ ಪುಸ್ತಕದಲ್ಲಿ ಈ ಕೆಳಕಂಡ ವಹಿವಾಟುಗಳನ್ನು ರೋಜು ದಾಖಲಿಸಿ, ನಗದು ಖಾತೆಯನ್ನು ತಯಾರಿಸಿ.

2023	ರೂ.
ಜನವರಿ 01 ವ್ಯಾಪಾರವು ನಗದು ಮೂಲಕ ಪ್ರಾರಂಭವಾಯಿತು	75,000
" 07 ನಗದು ನೀಡಿ ಸರಕುಗಳನ್ನು ಖರೀದಿಸಲಾಗಿದೆ	10,000
" 09 ಸ್ವಾತಿಗೆ ಸರಕುಗಳನ್ನು ಮಾರಾಟ ಮಾಡಿದೆ	5,000
" 10 ನಗದು ಮಾರಾಟ	20,000
" 12 ಪೀಠೋಪಕರಣಗಳನ್ನು ಖರೀದಿಸಲಾಗಿದೆ	3,000
" 25 ಪಾವತಿಸಿದ ಬಾಡಿಗೆ	1,000
" 30 ಪಾವತಿಸಿದ ಸಂಬಳ	1,500

9) ಈ ಕೆಳಗಿನ ಖಾತೆ ಪುಸ್ತಕ ಶ್ರೀರಾಮರವರ 31-03-2022 ರ ತಾಳೆ ಪಟ್ಟಿಯನ್ನು ತಯಾರಿಸಿ.

ಕ್ರ.ಸಂಖ್ಯೆ	ಖಾತೆಯ ಹೆಸರು	ಮೊತ್ತ (ರೂ.)
1	ಬಂಡವಾಳ	59,000
2	ಬ್ಯಾಂಕಿನ ಸಾಲ	31,000
3	ಯಂತ್ರೋಪಕರಣಗಳು	20,000
4	ಸ್ವಂತಕ್ಕಾಗಿ	17,000
5	ಮಾರಾಟ	70,000
6	ನಗದು	42,000
7	ಸಾಹುಕಾರರು (ಕ್ರೆಡಿಟರ್)	17,000
8	ಖರೀದಿಗಳು	30,000
9	ಕಟ್ಟಡಗಳು	50,000
10	ಕೂಲಿ	18,000



10) ಗಣಕೀಕೃತ ಲೆಕ್ಕಶಾಸ್ತ್ರ ವ್ಯವಸ್ಥೆಯ ಅನುಕೂಲಗಳು ಮತ್ತು ಮಿತಿಗಳನ್ನು ಚರ್ಚಿಸಿ.

11) ಲಕ್ಷೀರವರ 2022 ರ ಪುಸ್ತಕಗಳಲ್ಲಿ ಈ ಕೆಳಗಿನ ವಹಿವಾಟುಗಳನ್ನು ರೋಜು ಪುಸ್ತಕದಲ್ಲಿ ನಮೂದಿಸಿ.

2022		ರೂ.
ಏಪ್ರಿಲ್ 1	ಲಕ್ಷೀ ನಗದು ಮೂಲಕ ವ್ಯವಹಾರವನ್ನು ಪ್ರಾರಂಭಿಸಿದರು	50,000
" 4	ಶಕ್ತಿಯ ನಗದು ಹಣದಿಂದ ಸರಕುಗಳನ್ನು ಖರೀದಿಸಿದ್ದು	10,000
" 8	ನಗದಿಗೆ ಕಟ್ಟಡವನ್ನು ಮಾರಾಟ ಮಾಡಲಾಗಿದೆ	8,000
" 12	ನಗದು ಹಣಕ್ಕಾಗಿ ಸರಕುಗಳನ್ನು ಮಾರಾಟ ಮಾಡಿದೆ	9,000
" 17	ನಗದು ಖರೀದಿಗಳು	12,000
" 20	ವ್ಯವಸ್ಥಾಪಕರಿಗೆ ಸಂಬಳವನ್ನು ಪಾವತಿಸಲಾಗಿದೆ	15,000
" 25	ಪಾವತಿಸಿದ ಬಾಡಿಗೆ	6,000
" 26	ಮುರಳಿಯಿಂದ ಸರಕುಗಳನ್ನು ಖರೀದಿಸಲಾಗಿದೆ	14,000

ವಿಭಾಗ - ಡಿ

IV. ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ಒಂದು ಪ್ರಶ್ನೆಗೆ ಎಂಟು ಅಂಕಗಳು.

(1×8=8)

12) a) ಲೆಕ್ಕಶಾಸ್ತ್ರದ ನಾಲ್ಕು ಪರಿಕಲ್ಪನೆಗಳನ್ನು ಉದಾಹರಣೆಸಹಿತ ಸಂಕ್ಷಿಪ್ತವಾಗಿ ವಿವರಿಸಿ.

ಅಥವಾ

b) ಗಣಕೀಕೃತ ಲೆಕ್ಕಶಾಸ್ತ್ರ ವ್ಯವಸ್ಥೆಯ ಬಗ್ಗೆ ಟಿಪ್ಪಣಿ ಬರೆಯಿರಿ.
